

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು.

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

ಫೋನ್ ನಂ: 0821 - 2417106
ಫ್ಯಾಕ್ಸ್ ನಂ: 0821 - 2417105
e-mail:fa@cescmysore.org
CIN:U40109KA2004SGCO35177



ನಿಗಮ ಕಾರ್ಯಾಲಯ,
ನಂ.29, ವಿಜಯ ನಗರ 2ನೇ ಹಂತ,
ಹಿನಕಲ್, ಮೈಸೂರು.570017.

ಕ್ರಮಾಂಕ:ಮುಆಅ/ಪ್ರವ್ಯ/ಉಪ್ರವ್ಯ(ತೆರಿಗೆ)/ಸಪ್ರವ್ಯ(ತೆ)/ಹಿಸ(ತೆ)/18-19/

1111 ದಿನಾಂಕ 5 NOV 2018

ಲಗತ್ತು:ಎರಡುಪುಟಗಳು

ಗೆ,

ಮುಖ್ಯ ಇಂಜಿನಿಯರ್ (ವಿ) ವಲಯ ಕಛೇರಿ,
ಎಲ್ಲಾ ಅಧೀಕ್ಷಕ ಇಂಜಿನಿಯರ್(ವಿ), ಕಾ ಮತ್ತು ಪಾ ವೃತ್ತ,
ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್(ವಿ),ಕಾ ಮತ್ತು ಪಾ ವಿಭಾಗ,
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಆಂ ನಿ) ನಿಗಮ ಕಛೇರಿ,
ಚಾವಿಸನಿನಿ.

ಮಾನ್ಯರೇ,

ವಿಷಯ:-ಸರಕು ಮತ್ತು ಸೇವಾ ತೆರಿಗೆ ಅಧಿನಿಯಮದ ಅಡಿಯಲ್ಲಿ ಸಾರ್ವಜನಿಕ ವಲಯದ
ಉದ್ದಿಮೆಯ ಕಂಪನಿ/ನಿಗಮಗಳಿಗೆ ಜಿ.ಎಸ್.ಟಿ ಟಿ.ಡಿ.ಎಸ್ ಕಡಿತದ ನಿಯಮಗಳು
ಅನ್ವಯಿಸದಿರುವ ಬಗ್ಗೆ.

- ಉಲ್ಲೇಖ:-1)ಅಧೀನ ಕಾರ್ಯದರ್ಶಿ, ಕೇಂದ್ರಿಯ ಅಬಕಾರಿ ಮಂಡಳಿ, ಭಾರತ ಸರ್ಕಾರ ರವರ
ಅಧಿಸೂಚನೆ ಸಂಖ್ಯೆ:50/2018-Central Tax(Rate) Dated.13/09/2018.
2)ಅಧೀನ ಕಾರ್ಯದರ್ಶಿ, ಕೇಂದ್ರಿಯ ಅಬಕಾರಿ ಮಂಡಳಿ, ಭಾರತ ಸರ್ಕಾರ ರವರ
ಅಧಿಸೂಚನೆ ಸಂಖ್ಯೆ:61/2018-Central Tax(Rate) Dated.05/11/2018

ಮೇಲ್ಕಂಡ ಉಲ್ಲೇಖ(1)ಪತ್ರದನ್ವಯ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಡಿಯಲ್ಲಿ ದಿನಾಂಕ
01.10.2018ರಿಂದ ಒಳಪೂರೈಕೆ/ಸೇವೆಗಳ ಮೊತ್ತದ ಮೇಲೆ ಜಿ.ಎಸ್.ಟಿ ಟಿ.ಡಿ.ಎಸ್ ಮಾಡುವಂತೆ ಕೇಂದ್ರ
ಸರ್ಕಾರ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ.

ಒಳಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಗುತ್ತಿಗೆಯ ಮೊತ್ತವು ಜಿ.ಎಸ್.ಟಿಯನ್ನು ಹೊರತುಪಡಿಸಿ
2.50ಲಕ್ಷಕ್ಕಿಂತ ಹೆಚ್ಚಾಗಿದ್ದಲ್ಲಿ ಆ ಮೊತ್ತಕ್ಕೆ ಅನುಗುಣವಾಗಿ 1% ಸಿ.ಜಿ.ಎಸ್.ಟಿ ಮತ್ತು 1% ಎಸ್.ಜಿ.ಎಸ್.ಟಿ
ಮತ್ತು ಹೊರ ರಾಜ್ಯದಿಂದ ಒಳಮುಖ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಶೇ.2%ರಷ್ಟು
ತೆರಿಗೆಯನ್ನು ಬಿಲ್ಲಿನಲ್ಲಿ ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸಲು ಈ ಹಿಂದೆ ಸೂಚಿಸಲಾಗಿತ್ತು.

ಅದರ ಸರಕು ಮತ್ತು ಸೇವೆಗಳನ್ನು ಒಂದು ಸಾರ್ವಜನಿಕ ವಲಯದಿಂದ ಮತ್ತೊಂದು ಸಾರ್ವಜನಿಕ
ವಲಯದ(Public Sector Undertaking)ಉದ್ದಿಮೆಗಳಿಂದ ಸರಕು ಸರಬರಾಜು/ಖರೀದಿ ಮತ್ತು
ಸೇವೆಗಳನ್ನು ಪೂರೈಕೆ ಪಡೆದಿದ್ದಲ್ಲಿ ಸದರಿಯವರಿಗೆ ಜಿ.ಎಸ್.ಟಿ.ಟಿ.ಡಿ.ಎಸ್ ನಿಯಮಗಳು ಅನ್ವಯಿಸುವುದಿಲ್ಲ
ಎಂಬ ಮಾಹಿತಿಯನ್ನು ಉಲ್ಲೇಖ(2)ರ ಆದೇಶದನ್ವಯ ಸೂಚಿಸಲಾಗಿದೆ.

ತಮ್ಮ ವಿಶ್ವಾಸಿ,

ಪ್ರತಿಗಳು:-

- ಮುಖ್ಯ ಪ್ರಧಾನ ವ್ಯವಸ್ಥಾಪಕರು(ಆಂ. ಪ) ಚಾವಿಸನಿನಿ,ನಿಗಮ ಕಛೇರಿ ಮೈಸೂರು,ರವರ ಮಾಹಿತಿಗಾಗಿ.
- ಎಲ್ಲಾ ಪ್ರಧಾನ ವ್ಯವಸ್ಥಾಪಕರು, ಚಾವಿಸನಿನಿ, ನಿಗಮ ಕಛೇರಿ, ಮೈಸೂರು.
- ಎಲ್ಲಾ ಉಪ ಪ್ರಧಾನ ವ್ಯವಸ್ಥಾಪಕರು, ಚಾವಿಸನಿನಿ, ನಿಗಮ ಕಛೇರಿ, ಮೈಸೂರು.
- ಉಪ ಪ್ರಧಾನ ವ್ಯವಸ್ಥಾಪಕರು(ಎಂ.ಐ.ಎಸ್) ನಿಗಮದ ಅಧಿಕೃತ ಅಂತರಜಾಲ ತಾಣದಲ್ಲಿ ಪ್ರಕಟಿಸಲು.
- ಎಲ್ಲಾ ಲೆಕ್ಕಾಧಿಕಾರಿಗಳು (ಆಂತರಿಕ ಪರಿಶೋಧನೆ) ಚಾವಿಸನಿನಿ,
- ಸಹಾಯಕ ಪ್ರಧಾನ ವ್ಯವಸ್ಥಾಪಕರು (ತೆರಿಗೆ) ನಿಗಮ ಕಛೇರಿ, ಚಾವಿಸನಿನಿ.ಮೈಸೂರು/ಮುಕ.

B C Bhat B.Sc. LLB
Advocate & Tax Consultant – Indirect Taxes
Customs, Central Excise, Service Tax & Sales Tax
No.81, 11th Main, Opp.KSFC
Kamakshi Hospital Road
Saraswathipuram,
MYSORE – 570 009

Tel : Mobile : 93421 22411
Office : 0821 - 2546655
Res: 0821 - 2547270
e-mail ID : bhatbc@gmail.com

BCB/GST/TDS

09.11.2018

To,

**The Chief Financial Officer
Chamundeshwari Electricity Supply Corporation Limited
Corporate Office
29, Vijayanagara 2nd Stage, Hinkal,
MYSORE – 570 017**

Sir,

Sub: TDS – Exemption for PSU to PSU

This is to inform that, Govt. vide Notn.No.61/2018-Central Tax dt.05.11.2018 has inserted a proviso in the Section 51 of CGST Act as follows :-

“Provided further that nothing in this notification shall apply to the supply of goods or services or both from a public sector undertaking to another public sector undertaking, whether or not a distinct person, with effect from the 1st day of October, 2018.”

With the above amendment, for Supply of goods or Services from Public Sector Undertaking to another Public Sector Undertaking is exempted from payment of TDS. Hence CESC need not have to deduct TDS for the supply of goods or services from another public sector undertakings.

This is for your kind information. Copy of the Notification is attached for your kind reference.

Thanking you,
Yours truly,


B.C.Bhat
Tax Consultant

[To be published in the Gazette of India, Extraordinary, Part II, Section 3, Sub-section (i)]

Government of India
Ministry of Finance
(Department of Revenue)
Central Board of Indirect Taxes and Customs
Notification No. 61/2018 – Central Tax

New Delhi, the 5th November, 2018

G.S.R.(E).— In exercise of the powers conferred by sub-section (3) of section 1, read with section 51 of the Central Goods and Services Tax Act, 2017 (12 of 2017), hereafter in this notification referred to as the said Act, the Central Government, on the recommendations of the Council, hereby makes the following further amendments in the notification of the Government of India in the Ministry of Finance, Department of Revenue No. 50/2018-Central Tax, dated the 13th September, 2018, published in the Gazette of India, Extraordinary, Part II, Section 3, Sub-section (i) vide number G.S.R 868(E), dated the 13th September, 2018, namely:—

In the said notification, after the proviso, the following proviso shall be inserted, namely:—

“Provided further that nothing in this notification shall apply to the supply of goods or services or both from a public sector undertaking to another public sector undertaking, whether or not a distinct person, with effect from the 1st day of October, 2018.” .

[F. No. CBEC/20/06/16/2018-GST]

(Dr. Sreeparvathy S.L.)
Under Secretary to the Government of India

Note:- The principal notification was published in the Gazette of India, Extraordinary, Part II, Section 3, Sub-section (i) vide number G.S.R 868 (E), dated the 13th September, 2018 and subsequently amended vide notification No. 57/2018-Central Tax, dated the 23rd October, 2018, published vide number G.S.R 1057(E), dated the 23rd October, 2018.